



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 30 | ಸಂಚಿಕೆ : 30 | ನವೆಂಬರ್ 1, 2023 | ಬುಧವಾರ | ಪುಟಗಳು : 8 | ಬೆಲೆ : 2/-



ಮಹಾಮಂಡಳವು ಆರಂಭಿಸಿದ ಸಹಯೋಗದೊಂದಿಗೆ ನಡೆಸುತ್ತಿರುವ
ಡಿಪ್ಲೋಮಾ ಇನ್ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್
(ಡಿಯುಸಿಬಿಎಂ)ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು



ದೇವಕಿ ಪ್ರಭು ಟಿ.ಪಿ. 80.17
ವೀರಶೈವ ಕೋ-ಅಪರೇಟಿವ್
ಬ್ಯಾಂಕ್ ಲಿ., ಬೆಂಗಳೂರು



ಕೆ.ಆರ್. ಪ್ರದೀಪ್ 75.83
ದಿ ಟೌನ್ ಕೋ-ಅಪರೇಟಿವ್
ಬ್ಯಾಂಕ್ ಲಿ., ಶಿರಾ



ಸುಬ್ರಮಣ್ಯ ಎ.ಪಿ. 75.67
ಶ್ರೀ ಕನ್ನಿಕಾಪರಮೇಶ್ವರಿ ಕೋ-
ಅಪರೇಟಿವ್ ಬ್ಯಾಂಕ್ ಲಿ., ದಾವಣಗೆರೆ



ಚಿರತ್ ಸಾಲ್ವದೋರ ಫರ್ನಾಂಡಿಸ್ 74.50
ದಿ ಹೊನ್ನಾವರ ಅರ್ಬನ್ ಕೋ-ಅಪರೇಟಿವ್
ಬ್ಯಾಂಕ್ ಲಿ., ಹೊನ್ನಾವರ



ಪರ್ವಣಿ ಹುಲಕ್ ಮಹಾಲಿ 74.17
ದಿ ಹೊನ್ನಾವರ ಅರ್ಬನ್ ಕೋ-ಅಪರೇಟಿವ್
ಬ್ಯಾಂಕ್ ಲಿ., ಹೊನ್ನಾವರ



ಮೇಘನಾ ಆರ್.ಡಿ. 74.17
ಶ್ರೀ ಬಸವೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಲಿ.,
ಬಾಗಲಕೋಟೆ



ಕೃತಿ ಸುಧಾಕರ ಮಂಜೂರ 74.17
ದಿ ಮಲ್ಲಾಪುರ ಅರ್ಬನ್ ಕೋ-ಅಪರೇಟಿವ್
ಬ್ಯಾಂಕ್ ಲಿ., ಮಲ್ಲಾಪುರ



ದೀಪಾ ಭೈಲಪ್ಪ ಬೊವಿ 74.00
ಶ್ರೀ ಬಸವೇಶ್ವರ ಕೋ-ಅಪರೇಟಿವ್
ಬ್ಯಾಂಕ್ ಲಿ., ಬಾಗಲಕೋಟೆ



ಅಮರ ಸುಭಾಷ ಬಗಾಪ್ 73.33
ದಿ ಜಮಖಂಡಿ ಅರ್ಬನ್ ಕೋ-
ಅಪರೇಟಿವ್ ಬ್ಯಾಂಕ್ ಲಿ., ಜಮಖಂಡಿ



ಪೂಜಾ ಎಸ್. ಶೆಟ್ಟಿ 72.83
ದಿ ಟೀಚರ್ಸ್ ಕೋ-ಅಪರೇಟಿವ್
ಬ್ಯಾಂಕ್ ಲಿ., ಉಡುಪಿ



ವಿನೋದ ವಿಜಯೇಂದ್ರ ಕಾಕಿವಹಂಟಿ
72.83, ಶ್ರೀ ಬಸವೇಶ್ವರ ಕೋ-
ಅಪರೇಟಿವ್ ಬ್ಯಾಂಕ್ ಲಿ., ಬಾಗಲಕೋಟೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ನೀಡುತ್ತಿರುವ “ಡಿಪ್ಲೋಮಾ ಇನ್ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ 9ನೇ ಬ್ಯಾಚ್‌ನ ಪರೀಕ್ಷಾ ಫಲಿತಾಂಶವು ದಿನಾಂಕ: 26.10.2023ರಂದು ಪ್ರಕಟಗೊಂಡಿದೆ.

ಈ ಡಿಯುಸಿಬಿಎಂ ಕೋರ್ಸ್‌ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 11 ಮತ್ತು ಉನ್ನತ ಶ್ರೇಣಿಯಲ್ಲಿ 9 ಮತ್ತು ಪ್ರಥಮ ಶ್ರೇಣಿಯಲ್ಲಿ 81 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ದ್ವಿತೀಯ ಶ್ರೇಣಿಯಲ್ಲಿ 49 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ತೃತೀಯ ಶ್ರೇಣಿಯಲ್ಲಿ 10 ಅಭ್ಯರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಇವರೆಲ್ಲರನ್ನೂ ಮಹಾಮಂಡಳದ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಅಭಿನಂದಿಸಿರುತ್ತಾರೆ.



ಶಿವ ಸಹಕಾರಿ ಬ್ಯಾಂಕ್ ನಿ., ಶಿಕಾಲಿಪುರ :
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ

4



ಗ್ರಾಹಕರ ದೂರುಗಳನ್ನು 30 ದಿನದಲ್ಲಿ
ಪರಿಹರಿಸುವುದಕ್ಕೆ ದಿನಕ್ಕೆ ರೂ.100 ಪರಿಹಾರ :
ಆರೋಗ್ಯ ಹೊಸ ಮಾರ್ಗಸೂಚಿ

5



ಬ್ಯಾಂಕ್ ನಿಶ್ಚಿತ ಠೇವಣಿ :
ಆರೋಗ್ಯ ಹೊಸ ಅಭಿನೋಚನ

7

ಸಂಪಾದಕೀಯ

ಅತೀಯ ಸಹಕಾರಿಗಳೇ...



**ಬಹುತ್ವದ ಆಧಾರದ ಮೇಲೆ ನಿಂತಿರುವ ದೇಶದ
ಪರಿಕಲ್ಪನೆಯನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ**

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅನೇಕ ಸಂದರ್ಭಗಳಲ್ಲಿ ವಿಷಯವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅದು ದೇಶಕ್ಕೆ ಏಕಭಾಷೆ, ಏಕ ಸಂಸ್ಕೃತಿ ಇರಬೇಕು ಎನ್ನುವುದು. ಕಳೆದ ವಾರ ದೆಹಲಿಯಲ್ಲಿ ನಡೆದ ವಿಜಯದಶಮಿಯ ಕಾರ್ಯಕ್ರಮದಲ್ಲಿಯೂ ಪ್ರಧಾನಿ ಮೋದಿ ಅವರು ಜಾತೀಯತೆಯೊಂದಿಗೆ ಪ್ರಾದೇಶಿಕತೆಯನ್ನೂ ತೊಡೆದು ಹಾಕಬೇಕು ಎಂದು ಮತ್ತೊಮ್ಮೆ ಕರೆ ನೀಡಿದ್ದಾರೆ.

ಇಲ್ಲಿ ಅರ್ಥ ಮಾಡಿಕೊಳ್ಳಬೇಕಿರುವುದು ನಮ್ಮ ದೇಶ ಒಂದು ಕೇಂದ್ರೀಕೃತ ವ್ಯವಸ್ಥೆಗೆ ಒಳಪಟ್ಟಿಲ್ಲ ಬದಲಿಗೆ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಕಾರಣ; ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ವೈವಿಧ್ಯತೆಯನ್ನು ಹೊಂದಿವೆ.

ನಮ್ಮ ದೇಶದಲ್ಲಿ ಒಂದು ಭಾಷೆ, ಒಂದು ಧರ್ಮ ಮತ್ತು ಒಂದು ಸಂಸ್ಕೃತಿಯನ್ನುವುದನ್ನು ಒಪ್ಪುವ ಮಾತೇ ಸರಿಯಲ್ಲ. ನಮ್ಮ ದೇಶ ಹಲವು ಪ್ರಾದೇಶಿಕ ಸಂಸ್ಕೃತಿಗಳ, ವೈವಿಧ್ಯತೆಯ, ಭಾಷೆಗಳನ್ನಾಡುವ ಜನರ ಒಂದು ಒಕ್ಕೂಟವಾಗಿದೆ. ಇದನ್ನು ಅಳಿಸಿ ಎಲ್ಲವನ್ನು ಏಕ ಮಾಡಬೇಕೆನ್ನುವವರು, ಪ್ರತಿಪಾದಿಸುತ್ತಿರುವವರು ದೇಶದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಹೊರತು ಬೇರೇನಲ್ಲ ಎಂದು ಹೇಳಬಯಸುತ್ತೇನೆ. ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೇಶದ ವಿವಿಧ ಭಾಷೆಗಳ ಜನರ ಭಾವನೆಗಳನ್ನು ಅರಿತಿದ್ದರು. ದೇಶದ ಒಗ್ಗಟ್ಟು ಹಾಗೂ ಸೌಹಾರ್ದತೆಯನ್ನು ಕಾಪಾಡುವ ಅಗತ್ಯವನ್ನೂ ಅರ್ಥ ಮಾಡಿಕೊಂಡಿದ್ದರು. ಅದರಿಂದಲೇ ಅಲ್ಲಲ್ಲಿ ಚದುರಿದ್ದ ಒಂದು ಭಾಷೆಗಳನ್ನಾಡುವ ಜನರ ಒಂದುಗೂಡಿಸುವ ಸಲುವಾಗಿ 1953ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಯೋಗವನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿ ಫಸಲ್ ಅಲಿ ನೇತೃತ್ವದಲ್ಲಿ ನೇಮಿಸಿದರು. ಶ್ರೀ ಹೃದಯನಾಥ್ ಮತ್ತು ಶ್ರೀ ಕೆ.ಎಂ.ಪಣಿಕರ್ ಆಯೋಗದ ಸದಸ್ಯರಾದರು.

ಈ ಆಯೋಗ ಸಲ್ಲಿಸಿದ ವರದಿಯನ್ನು ಸಂಸತ್ತಿನಲ್ಲಿ ಸೆಪ್ಟೆಂಬರ್ 30, 1955 ರಂದು ಮಂಡಿಸಿ, ಚರ್ಚಿಸಿ ಅಂತಿಮವಾಗಿ, ರಾಜ್ಯಗಳನ್ನು ಪುನರ್ಸಂಘಟಿಸಬೇಕೆನ್ನುವ ವಿಷಯವನ್ನು ಅಂಗೀಕರಿಸಲಾಯಿತು. ನಂತರ 1956ರ ನವೆಂಬರ್ 1ರಂದು ಇದು ಜಾರಿಯಾಯಿತು. ಇದರ ಫಲವಾಗಿ ಹಲವು ರಾಜ್ಯಗಳ ನಡುವೆ ಹಂಚಿ ಹೋಗಿದ್ದ ನಮ್ಮ ಕನ್ನಡ ಮಾತನಾಡುವ ಜನರಲ್ಲ ಒಂದು ರಾಜ್ಯವಾಗಿ ಒಗ್ಗೂಡುವಂತಾಯಿತು.

ಇನ್ನೊಂದು ಪ್ರಧಾನಿಯವರು ಪ್ರತಿಪಾದಿಸುತ್ತಿರುವ ಜಾತೀಯತೆಯನ್ನು ತೊಡೆದುಹಾಕುವುದು. ಜಾತೀಯತೆಯನ್ನು ತೊಡೆದುಹಾಕಬೇಕಾದರೆ ಮೊದಲು ಅದಕ್ಕೆ ಅಂಟಿಕೊಂಡಿರುವ ಅಸ್ವಶೃತಿ, ಅಸಮಾನತೆ, ಲಿಂಗತಾರತಮ್ಯ ಮತ್ತು ಶೋಷಕ ವ್ಯವಸ್ಥೆಯನ್ನು ತೊಡೆದುಹಾಕಬೇಕಲ್ಲವೇ?

ಜಾತಿ ಆಧಾರಿತ ಅಸಮಾನತೆಯನ್ನು ನಿವಾರಣೆ ಮಾಡುವ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಂದಿದ್ದನ್ನು ನೆನಪಿಸಬಯಸುತ್ತೇನೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಜಾತೀಯತೆ ತೊಡೆದುಹಾಕುವುದೆಂದರೆ, ಪ್ರಬಲನೊಂದಿಗೆ ದುರ್ಬಲನನ್ನು ಸ್ಪರ್ಧೆಗೆ ಇಳಿಸಿದಂತಾಗುತ್ತದೆ.

ಎಲ್ಲವನ್ನೂ ಒಂದು ಎಂದು ಸಮೀಕರಿಸುವ ಪ್ರಯತ್ನಗಳು ವಿಭಿನ್ನ ಭಾಷೆಗಳು ಮತ್ತು ಸಂಸ್ಕೃತಿಗಳ, ವರ್ಗಗಳ ಜನರ ಸಹೋದರತ್ವ ಭಾವನೆಯನ್ನು ನಾಶಪಡಿಸುತ್ತದೆ. ಇದು ದೇಶದ ಸಮಗ್ರತೆಗೆ ಅಪಾಯಕಾರಿಯಾದ ನಿಲುವಾಗಿದೆ ಎಂದೇ ಹೇಳಬಯಸುತ್ತೇನೆ. ಇಂತಹ ವಿಷಯಗಳ ಬದಲಿಗೆ ಬಹುತ್ವದ ಆಧಾರದ ಮೇಲೆ ನಿಂತಿರುವ ದೇಶದ ಪರಿಕಲ್ಪನೆಯನ್ನೇ ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ.

► ಎಚ್.ಕೆ. ಪಾಟೀಲ

ಇನ್ನೂ 2 ವರ್ಷ ಇಳಿಯಲು ಬಡ್ಡಿದರ, ಸದ್ಯಕ್ಕೆ ಇಎಂಐ ಹೊರೆ: ಹಣದುಬ್ಬರ ತಗ್ಗಿಸಲು ಆದ್ಯತೆ : ಶಕ್ತಿಕಾಂತದಾಸ್

ನವದೆಹಲಿ : ಸದ್ಯದ ಮಟ್ಟಿಗೆ ಬಡ್ಡಿದರವು ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಗವರ್ನರ್ ಶಕ್ತಿಕಾಂತದಾಸ್ ಅವರು ಹೇಳಿದ್ದಾರೆ. ಕೌಟಲ್ಯ ಆರ್ಥಿಕ ಸಮಾವೇಶದಲ್ಲಿ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದು ದಾಸ್ ತಿಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಏರುತ್ತಿರುವ ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಹೆಚ್ಚಳ ಮಾಡಿವೆ.

ಆರ್‌ಬಿಐ ಸಹ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರೆಪೋದರವನ್ನು 2022ರ ಮೇ ತಿಂಗಳಿನಿಂದ ಆರಂಭಿಸಿ ಒಟ್ಟು ಶೇ.2.50ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ಮೇಲಿನ ಬಡ್ಡಿ ದರವು ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ವರ್ಷದ ಫೆಬ್ರವರಿಯಿಂದ ಬಡ್ಡಿ ದರವನ್ನು ಶೇ.6.5ರಲ್ಲಿಯೇ ಉಳಿಸಿಕೊಂಡು ಬರಲಾಗುತ್ತಿದೆ. ಜುಲೈನಲ್ಲಿ ಶೇ.7.44ರ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ.5ಕ್ಕೆ ಇಳಿಕೆ ಕಂಡಿದೆ. ಹಣದುಬ್ಬರವನ್ನು ಗರಿಷ್ಠ ಶೇ.6ರ ಒಳಗೆ ನಿಯಂತ್ರಿಸಬೇಕು ಎನ್ನುವ ಗುರಿಯನ್ನು ಕೇಂದ್ರ ಸರ್ಕಾರವು ಆರ್‌ಬಿಐಗೆ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯ ಕುರಿತು ಮಾತನಾಡಿದ ಅವರು ಭಾರತದ ಪೆಟ್ರೋಲ್ ಪಂಪ್‌ಗಳಲ್ಲಿ ತೈಲ ದರ ಏಷ್ವಿದೆ ಎನ್ನುವುದು ಮುಖ್ಯವಾಗುತ್ತದೆ. ದೇಶದಲ್ಲಿ ಇಂಧನ ದರ ಹೆಚ್ಚಾದರೆ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಭಾರತದ ಮೇಲೆಯೂ ಪರಿಣಾಮ ಬೀರಲಿದೆ. ಆದರೆ ನಮ್ಮ ಆರ್ಥಿಕ ತಳಹದಿಯು ಬಲಿಷ್ಠವಾಗಿದೆ. ಇದರ ಜೊತೆಗೆ ಹಣಕಾಸು ವಲಯದ ಸ್ಥಿತಿಯೂ ಉತ್ತಮವಾಗಿ ಇರುವುದರಿಂದ ಹೆಚ್ಚಿನ ಹಾನಿ ಆಗುವುದಿಲ್ಲ ಎಂದು ದಾಸ್ ಹೇಳಿದ್ದಾರೆ.

ಇದು ರೆಪೋ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ದಿನಗಳಲ್ಲಿ ಕಡಿಮೆ ಮಾಡಬಹುದು, ಇದರಿಂದ ತಮ್ಮ ಸಾಲದ ಇಎಂಐ ಹೊರೆ ತಗ್ಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುವ ಸಾಲಗಾರರಿಗೆ ಕಹಿ ಸುದ್ದಿಯಾಗಿದೆ.

» ಬ್ಯಾಂಕಿಂಗ್ ನ್ಯೂಸ್

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

ಬೆಂಗಳೂರು : ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು ಬ್ಯಾಂಕಿನ 2022-2023ನೇ ಸಾಲಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅವಲಹಳ್ಳಿ ಚಂದ್ರಪ್ಪ ಮತ್ತು ಬ್ಯಾಂಕಿನ ಅಧಿಕಾರಿಗಳು ಮಹಾಮಂಡಳದ ಅಧ್ಯಕ್ಷರೂ, ರಾಜ್ಯ ಸರ್ಕಾರದ ಸನ್ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್.ಕೆ. ಪಾಟೀಲರವರಿಗೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೆರೂರೆಯವರು ಉಪಸ್ಥಿತರಿದ್ದರು.



ಶುಭ ಹಾರೈಕೆ

ದಿನಾಂಕ: 27.10.2023ರಂದು ಕಾಸ್‌ಮಾಸ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಿಲಿಂದ್ ಅನಂತ್ ಕಾಳೆರವರು ಮಹಾಮಂಡಳ ಕೇಂದ್ರ ಕಛೇರಿಗೆ ಭೇಟಿ ನೀಡಿ ಮಹಾಮಂಡಳದ ಅಧ್ಯಕ್ಷರೂ, ರಾಜ್ಯ ಸರ್ಕಾರದ ಸನ್ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್.ಕೆ.ಪಾಟೀಲರವರಿಗೆ ಹೂಗುಚ್ಚವನ್ನು ನೀಡಿ ಶುಭ ಹಾರೈಸಿದರು.



ಐಸಿಐಸಿಐ, ಕೋಟಕ್ ಮಹೀಂದ್ರಾ ಬ್ಯಾಂಕಿಗೆ ಭಾರೀ ದಂಡ ವಿಧಿಸಿದ ಆರ್‌ಬಿಐ

ಹೊಸದಿಲ್ಲಿ : ಭಾರತದ ಪ್ರಮುಖ ಎರಡು ಖಾಸಗಿ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭಾರೀ ಮೊತ್ತದ ದಂಡ ವಿಧಿಸಿದೆ. ಆರ್‌ಬಿಐ ನಿಯಮಗಳ ಅನುಸರಣೆಯಲ್ಲಿ ಲೋಪ ಎಸಗಿದ ಹಿನ್ನೆಲೆಯಲ್ಲಿ ಎರಡೂ ಬ್ಯಾಂಕ್‌ಗಳ ವಿರುದ್ಧ ಕೇಂದ್ರೀಯ ಬ್ಯಾಂಕ್ ಶಿಸ್ತು ಕ್ರಮ ಕೈಗೊಂಡಿದೆ. ಸಾಲ ವಸೂಲಾತಿ ನಿಯಮಗಳ ಉಲ್ಲಂಘನೆ ಮತ್ತು ವಂಚನೆ ಪ್ರಕರಣಗಳನ್ನು ರಿಪೋರ್ಟ್ ಮಾಡುವಲ್ಲಿ ವಿಫಲವಾಗಿರುವ ಆರೋಪದಡಿ ಈ ಕ್ರಮ ಕೈಗೊಂಡಿರುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಕೋಟಕ್ ಮಹೀಂದ್ರಾ ಬ್ಯಾಂಕಿಗೆ ದಂಡ ವಿಧಿಸಿದ್ದೇಕೆ? : ಬ್ಯಾಂಕಿನಿಂದ ಹಣಕಾಸು ಸೇವೆಗಳ ಹೊರಗುತ್ತಿಗೆ, ರಿಕವರಿ ವಿಜೆಂಟ್‌ಗಳ ನೇಮಕ, ಗ್ರಾಹಕ ಸೇವೆ ಮತ್ತು ಸಾಲದ ಮುಂಗಡ ಅಪಾಯ ನಿರ್ವಹಣೆ ಹಾಗೂ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸುವಲ್ಲಿ ಬ್ಯಾಂಕು ವಿಫಲವಾಗಿತ್ತು. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ 3.95 ಕೋಟಿ ರೂ. ವಿದ್ವೇಷದ ದಂಡ ವಿಧಿಸಿದೆ.

ಐಸಿಐಸಿಐ ಬ್ಯಾಂಕಿಗೆ ದಂಡ ವಿಧಿಸಿದ್ದು ಏಕೆ? : ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಸೆಕ್ಷನ್ 20ರ ಉಪ-ವಿಭಾಗ (1)ನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌ಗೆ 12.19 ಕೋಟಿ ರೂ. ಭಾರೀ ಮೊತ್ತದ ದಂಡ ವಿಧಿಸಿದೆ. ನಿಗದಿತ ಸಮಯದ ಮಿತಿಯೊಳಗೆ ವಂಚನೆಯನ್ನು ವರದಿ ಮಾಡುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಆರ್‌ಬಿಐ ಹೇಳಿದೆ. ಐಸಿಐಸಿಐ ಬ್ಯಾಂಕ್‌ನ ಮೇಲಿನ ಈ ಶಿಸ್ತು ಕ್ರಮವೂ ಬ್ಯಾಂಕಿನ ಲೋಪದೋಷಗಳನ್ನು ಆಧರಿಸಿದೆ. ಇದರಿಂದ ಗ್ರಾಹಕರ ವಹಿವಾಟು ಅಥವಾ ಒಪ್ಪಂದಗಳ ಸಿಂಧುತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ



ಬೆಂಗಳೂರು : ದಿ ಗ್ರೇನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು ಇದರ 2022-23ನೇ ಸಾಲಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್. ಆರ್. ಆನಂದರವರು ಮಹಾಮಂಡಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೆರೂರೆಯವರಿಗೆ ಸಲ್ಲಿಸಿದರು.

ಶಿವ ಸಹಕಾರಿ ಬ್ಯಾಂಕ್ ನಿ., ಶಿಕಾರಿಪುರ : ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ

ಶಿಕಾರಿಪುರ : ದಿನಾಂಕ : 19/10/2023

ರಂದು ನಡೆದ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀಯುತ ಶ್ರೀ ಕೆಂಪಳ್ಳಿ ಗಂಗಾಧರಪ್ಪ ಈಸೂರು, ಶಿಕಾರಿಪುರ-ತಾ|| ಇವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಶ್ರೀಮತಿ ಎಂ. ಸುಮಾ ಈಸೂರು ಮತ್ತು ಶ್ರೀ ಕೆ.ಜಿ. ಚಂದ್ರಕುಮಾರ್, ತೇರುಬೀದಿ, ಇವರಿಬ್ಬರ ಸ್ಪರ್ಧೆ ಏರ್ಪಟ್ಟ ಮೇರೆಗೆ ನಡೆದ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.



ಮತದಾನದಲ್ಲಿ ಸಮ ಸಂಖ್ಯೆಯ ಮತಗಳು

ಬಂದ ಪ್ರಯುಕ್ತ ಚೀಟಿ ಎತ್ತುವ ಮೂಲಕ ವಿಜೇತರನ್ನು ಘೋಷಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಶ್ರೀ ಕೆ.ಜಿ.ಚಂದ್ರಕುಮಾರ್, ತೇರುಬೀದಿ, ಶಿಕಾರಿಪುರ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ ಎಂದು ಘೋಷಿಸಲಾಯಿತು.

ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯಕಾರಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎನ್.ಜಿ. ಈಶ್ವರಪ್ಪಗೌಡು, ನಳ್ಳಿನಕೊಪ್ಪ ಮತ್ತು ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀ ಬಿ. ಪರಮೇಶ್ವರಪ್ಪ, ಮಳೂರು, ಮಾಜಿ ಅಧ್ಯಕ್ಷರಾದ ಶ್ರೀ ಸಿ. ಮಹಾದೇವಪ್ಪ, ಮಾರವಳ್ಳಿ ಮಾಜಿ ಉಪಾಧ್ಯಕ್ಷರಾದ ಶ್ರೀ ಹೆಚ್. ರಾಜಶೇಖರಪ್ಪ ಗಾಮ ಹಾಗೂ ನಿರ್ದೇಶಕರುಗಳಾದ ಶ್ರೀ ಬಿ. ಶಿವಪ್ಪ ಈಸೂರು, ಶ್ರೀಮತಿ ಎನ್. ಭಾಗ್ಯಮ್ಮ ನೆಲವಾಗಿಲು, ಶ್ರೀ ನಾಗರಾಜ್ ಜಿ.ಕೆ. ಶ್ರೀ ಕೆ.ಎಂ. ಪ್ರಕಾಶ್, ಮತ್ತು ಶ್ರೀ ಪರಮೇಶ್ವರಪ್ಪ, ಇವರುಗಳು ಹಾಗೂ ಮಾಜಿ ಅಧ್ಯಕ್ಷರುಗಳು ಹಾಗೂ ಮಾಜಿ ಉಪಾಧ್ಯಕ್ಷರುಗಳು ಮತ್ತು ಮಾಜಿ ನಿರ್ದೇಶಕರುಗಳು ಹಾಜರಿದ್ದರು. ಸಮಾಜದ ಮುಖಂಡರುಗಳಾದ ಹಿತೈಷಿಗಳು ಹಾಗೂ ಸಾರ್ವಜನಿಕರುಗಳು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ದಿ ಮಹಾಲಿಂಗಪೂರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಜಿಲ್ಲಾ ಮಟ್ಟದ ಅತ್ಯುತ್ತಮ ನಾಥನಾ ಪ್ರಶಸ್ತಿ



ಸನ್ 2022-23ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ದಿ ಮಹಾಲಿಂಗಪೂರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಮಹಾಲಿಂಗಪೂರ ಇವರಿಗೆ ಬಾಗಲಕೋಟೆ ಡಿ.ಸಿ.ಸಿ. ಬ್ಯಾಂಕಿನ ಬಹುಮಾನ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಯುಕ್ತ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಹಾಲಿಂಗಪ್ಪ ಇ. ಕೋಳಿಗುಡ್ಡ ಹಾಗೂ ಮ್ಯಾನೇಜರ್ ಶ್ರೀ ಎಸ್.ಎಂ. ಗುಣದಾಳ ಹಾಗೂ ಬ್ಯಾಂಕಿನ ನಿರ್ದೇಶಕ ಮಂಡಳಿಯವರಿಗೆ ಬಿ.ಡಿ.ಸಿ.ಸಿ ಬ್ಯಾಂಕ್ ನಿ., ಬಾಗಲಕೋಟೆ ಇವರಿಂದ ಬಹುಮಾನ, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಆರ್‌ಬಿಐನಿಂದ ಸಾಲ ವಸೂಲಿಗೆ ಸಮಯ ನಿಗದಿ

ಬೆಂಗಳೂರು : ಬ್ಯಾಂಕುಗಳಿಂದ ಸಾಲ ಪಡೆದ ಗ್ರಾಹಕರ ಹಿತದೃಷ್ಟಿಯಿಂದ ಆರ್‌ಬಿಐ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸಾಲ ಪಡೆದವರಿಗೆ ಕರೆ ಮಾಡಲು ಸಮಯವನ್ನು ನಿಗದಿಪಡಿಸುವ ಪ್ರಸ್ತಾವವನ್ನು ಮಂಡಿಸಿದೆ. ಬೆಳಿಗ್ಗೆ 8 ಗಂಟೆಯ ಮುನ್ನ ಹಾಗೂ ಸಾಯಂಕಾಲ 7 ಗಂಟೆಯ ಬಳಿಕ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಕರೆ ಮಾಡುವಂತಿಲ್ಲ ಎಂಬುದಾಗಿ ತಿಳಿಸಿದೆ.

ಗ್ರಾಹಕರು ಅನೇಕ ಸಂಕಷ್ಟಗಳಲ್ಲಿ ಸಿಲುಕಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರು ಪಾವತಿಸಲು ಸಾಧ್ಯವಾಗಿರುವುದಿಲ್ಲ. ಬಹುತೇಕ ಬ್ಯಾಂಕುಗಳು ಹಾಗೂ ಫೈನಾನ್ಸ್ ಕಂಪನಿಗಳು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿವೆ. ಇವರಿಂದ ಸಾಲ ವಸೂಲಿ ಮಾಡುವ ಸಂದರ್ಭದಲ್ಲಿ ಗ್ರಾಹಕರಿಗೆ ತೊಂದರೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಈ ರೀತಿಯಾದ ಗ್ರಾಹಕ ಹಿತ ರಕ್ಷಣಾ ಶಿಫಾರಸ್ಸನ್ನು ಆರ್‌ಬಿಐ ತನ್ನ ಬ್ಯಾಂಕ್ ಮಂಡಳಿಯ ಮುಂದೆ ಮಂಡಿಸಿದ್ದು, ಇದಕ್ಕೆ ಒಪ್ಪಿಗೆ ದೊರೆತ ನಂತರವೇ ಈ ನಿಯಮ ಜಾರಿಯಾಗಲಿದೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಸಮರ್ಪಕವಾದ ತರಬೇತಿ ನೀಡುವ ಮೂಲಕ ಅವರು ಯಾವುದೇ ಗ್ರಾಹಕರಿಗೆ ತೊಂದರೆ ನೀಡದಂತೆ ನೋಡಿಕೊಳ್ಳಬೇಕು. ಅಲ್ಲದೆ ಸಾಲವನ್ನು ವಸೂಲು ಮಾಡುವ ಭರದಲ್ಲಿ ಸಾಲಗಾರರು, ಅಥವಾ ಅವರ ಕುಟುಂಬಸ್ಥರ ಖಾಸಗಿತನದ ಜಾಗೃತೆ ಇರಬೇಕು. ಅವರ ವೈಯಕ್ತಿಕ ಮಾಹಿತಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ತಿಳಿಸಿದೆ. ಅಲ್ಲದೆ ಯಾವುದೇ ತೆರನಾದ ಅಸಮಂಜಸವಲ್ಲದ ಮೊಬೈಲ್ ಸಂದೇಶ ಕಳುಹಿಸುವುದು, ಗ್ರಾಹಕರಿಗೆ ಬೆದರಿಕೆ ಹಾಕುವುದನ್ನು ಮಾಡಬಾರದು ಎಂದು ಆರ್‌ಬಿಐ ತನ್ನ ಪ್ರಸ್ತಾವದಲ್ಲಿ ಎಚ್ಚರಿಸಿದೆ.



ಗ್ರಾಹಕರ ದೂರುಗಳನ್ನು 30 ದಿನದಲ್ಲಿ ಪರಿಹರಿಸದಿದ್ದರೆ ದಿನಕ್ಕೆ ರೂ.100 ಪರಿಹಾರ : ರಿಸರ್ವ್ ಬ್ಯಾಂಕಿನಿಂದ ಹೊಸ ಮಾರ್ಗಸೂಚಿ

ನವದೆಹಲಿ : ಕ್ರೆಡಿಟ್ ಸಂಸ್ಥೆಗಳು (CIs) ಮತ್ತು ಕ್ರೆಡಿಟ್ ಮಾಹಿತಿ ಕಂಪನಿಗಳು (CIC) ತಮ್ಮ ಸಾಲದ ಮಾಹಿತಿಯನ್ನು ವಿಳಂಬವಾಗಿ ನವೀಕರಿಸಲು ಅಥವಾ ಸರಿಪಡಿಸಲು ಗ್ರಾಹಕರ ಪರಿಹಾರಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 26 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ದೂರುದಾರರ ದೂರುಗಳನ್ನು 30 ದಿನಗಳಲ್ಲಿ ಪರಿಹರಿಸದಿದ್ದರೆ, ವಿಳಂಬಕ್ಕಾಗಿ ದಿನಕ್ಕೆ 100 ರೂ.ಗಳ ಪರಿಹಾರ ನೀಡಬೇಕಾಗುತ್ತದೆ. ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಕ್ರೆಡಿಟ್ ಸಂಸ್ಥೆಗಳು ಮತ್ತು ಕಂಪನಿಗಳ ನಡುವೆ ಪ್ರಮಾಣಾನುಗುಣವಾಗಿ ವಿಂಗಡಿಸಲಾಗುವುದು.

ಕ್ರೆಡಿಟ್ ಸಂಸ್ಥೆಗಳು ತಮ್ಮ ಕ್ರೆಡಿಟ್ ಮಾಹಿತಿ ವರದಿಯನ್ನು (CIR) ಪ್ರವೇಶಿಸಿದಾಗ ಗ್ರಾಹಕರಿಗೆ ಪಠ್ಯ ಸಂದೇಶಗಳು ಅಥವಾ ಇಮೇಲ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸುವಂತೆ ಕೇಂದ್ರ ಬ್ಯಾಂಕ್ ಸಿಬ್ಬಂದಿಗಳನ್ನು ಕೇಳಿದೆ. ಪರಿಹಾರದ ಮೊತ್ತ ಮತ್ತು ಸಂದೇಶಗಳನ್ನು ಸ್ವೀಕರಿಸಲು ದೂರುದಾರರು ತಮ್ಮ ನಿಖರವಾದ ಬ್ಯಾಂಕ್ ವಿವರಗಳು ಮತ್ತು ಸಂಪರ್ಕ ಮಾಹಿತಿಯನ್ನು ಒದಗಿಸಬೇಕು.

ಈ ಹೊಸ ನಿಯಮವು ಕ್ರೆಡಿಟ್ ಕಂಪನಿಗಳಿಂದ ವಿಳಂಬವಾದ ನವೀಕರಣಗಳು ಅಥವಾ ಕ್ರೆಡಿಟ್ ಮಾಹಿತಿಯ ತಿದ್ದುಪಡಿಯ ಸಮಸ್ಯೆಯನ್ನು ಪೂರೈಸುವ ಗುರಿ ಹೊಂದಿದೆ. ಸುತ್ತೋಲೆಯನ್ನು ಎಲ್ಲಾ ಬ್ಯಾಂಕುಗಳು, ಎನ್ಸಿಎಫ್ಸಿಗಳು, ಹಣಕಾಸು ಸಂಸ್ಥೆಗಳು, ಆಸ್ತಿ ಪುನರ್ನಿರ್ಮಾಣ ಕಂಪನಿಗಳು ಮತ್ತು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಕಳುಹಿಸಲಾಗಿದೆ. ಆರ್‌ಬಿಐನ ಹೊಸ ಚೌಕಟ್ಟು ದೂರುದಾರರಿಗೆ ನಿಮ್ಮ ಕ್ರೆಡಿಟ್ ವರದಿಯಲ್ಲಿ ಸೂಕ್ತ ತಿದ್ದುಪಡಿಗಳು, ಸೇರ್ಪಡೆಗಳು ಅಥವಾ ಕ್ರೆಡಿಟ್ ಮಾಹಿತಿಯನ್ನು ನವೀಕರಿಸಲು ಸಿಬ್ಬಂದಿಗಳು ಅಥವಾ ಸಿಬ್ಬಂದಿಗಳನ್ನು ವಿನಂತಿಸಲು ಅನುವು ಮಾಡಿಕೊಡುತ್ತದೆ.

ಸಿಬ್ಬಂದಿಗಳು ಅಥವಾ ಸಿಬ್ಬಂದಿಗಳು ತಮ್ಮ ದೂರಿನ ಸ್ಥಿತಿಯ ಬಗ್ಗೆ ಗ್ರಾಹಕರನ್ನು ಸಂಪರ್ಕಿಸಬೇಕು. ತಿರಸ್ಕಾರದ ಸಂದರ್ಭದಲ್ಲಿ, ತಿರಸ್ಕಾರದ ಕಾರಣಗಳನ್ನು ಸಿಬ್ಬಂದಿ

ಮತ್ತು ಸಿಬ್ಬಂದಿ ತಮ್ಮ ವರದಿಯಲ್ಲಿ ತಿಳಿಸಬೇಕು. ದೂರು ಇತ್ಯರ್ಥವಾದ ಐದು ಕೆಲಸದ ದಿನಗಳಲ್ಲಿ ಪರಿಹಾರದ ಮೊತ್ತವನ್ನು ದೂರುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಸುತ್ತೋಲೆಯ ದಿನಾಂಕದಿಂದ ಆರು ತಿಂಗಳ ನಂತರ ಇದು ಜಾರಿಗೆ ಬರಲಿದೆ. ಇದರೊಂದಿಗೆ, ಗ್ರಾಹಕರಿಗೆ ಪರಿಹಾರದ ಚೌಕಟ್ಟನ್ನು ಕಾರ್ಯಗತಗೊಳಿಸಲು ಅಗತ್ಯವಾದ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಆರ್‌ಬಿಐ ಕ್ರೆಡಿಟ್ ಸಂಸ್ಥೆಗಳು ಮತ್ತು ಕ್ರೆಡಿಟ್ ಕಂಪನಿಗಳಿಗೆ ಸಮಯ ನೀಡಿದೆ. ಸಾಲ ಸಂಸ್ಥೆಗಳು ಅಥವಾ ಕಂಪನಿಗಳು ಪರಿಹಾರವನ್ನು ತಪ್ಪಾಗಿ ನಿರಾಕರಿಸಿದರೆ ದೂರುದಾರರು ಆರ್‌ಬಿಐ ಒಂಬುಡ್ಸ್‌ಮನ್ ಯೋಜನೆ 2021ರ ಅಡಿಯಲ್ಲಿ ಆರ್‌ಬಿಐ ಒಂಬುಡ್ಸ್‌ಮನ್ ಸಂಪರ್ಕಿಸಬಹುದು.

ಹೊಸ ನಿಯಮಗಳನ್ನು ಪಾಲಿಸಲು ವಿಫಲವಾದರೆ, ಸಿಸಿಆರ್‌ಎ, 2005ರ ನಿಬಂಧನೆಗಳ ಪ್ರಕಾರ ದಂಡನಾತ್ಮಕ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಅಪೆಕ್ಸ್ ಬ್ಯಾಂಕ್ ಘೋಷಿಸಿದೆ. ಈ ಹೊಸ ಚೌಕಟ್ಟು ಗ್ರಾಹಕರಿಗೆ ನವೀಕರಿಸಿದ ಕ್ರೆಡಿಟ್ ವರದಿಯನ್ನು ಸುಲಭವಾಗಿ ಹೊಂದಲು ಸಹಾಯ ಮಾಡುತ್ತದೆ. ಈ ನಿಯಮಗಳನ್ನು ಆರ್‌ಬಿಐ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳ ನಿಯಂತ್ರಣ ಕಾಯ್ದೆ, 2005ರ ಅಡಿಯಲ್ಲಿ ಜಾರಿಗೆ ತರುತ್ತದೆ.

ತರಬೇತಿ ಮುಂದೂಡಿಕೆ

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರಿಗೆ ಮೂರು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿಯನ್ನು ದಿನಾಂಕ : 08.11.2023 ರಿಂದ ದಿನಾಂಕ : 10.11.2023ರವರೆಗೆ ನಿಗದಿ ಮಾಡಲಾಗಿತ್ತು. ಕಾರಣಾಂತರಗಳಿಂದ ತರಬೇತಿಯನ್ನು ಮುಂದೂಡಲಾಗಿದೆ.

70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023

ಈ ಬಾರಿಯ ಸಹಕಾರ ಸಪ್ತಾಹದ ಧ್ಯೇಯ: 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ
ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು

7 ದಿನಗಳ ಆಚರಣೆಯ ಶೀರ್ಷಿಕೆಗಳು

14.11.2023, ಮಂಗಳವಾರ	ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು.
15.11.2023, ಬುಧವಾರ	ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ.
16.11.2023, ಗುರುವಾರ	ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ.
17.11.2023, ಶುಕ್ರವಾರ	ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು.
18.11.2023, ಶನಿವಾರ	ಸಾರ್ವಜನಿಕ-ಖಾಸಗಿ - ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು.
19.11.2023, ಭಾನುವಾರ	ಮಹಿಳೆಯರು, ಯುವಜನ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು.
20.11.2023, ಸೋಮವಾರ	ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ.

ದಿನಾಂಕ	ಸಹಕಾರ ಸಪ್ತಾಹದ ದಿನ	ಆಚರಿಸುವ ಸಂಸ್ಥೆಗಳು	ಸ್ಥಳ
15.11.2023 ಬುಧವಾರ	ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ. Revitalization of Non-Credit Co-operatives and financial inclusion.	ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳಗಾರರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಇವುಗಳ ನೇತೃತ್ವದಲ್ಲಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ನಿ., ಇವುಗಳ ಸಹಯೋಗದೊಂದಿಗೆ ಸ್ಥಳೀಯವಾಗಿ ಸ್ಥಳೀಯ ಜಿಲ್ಲಾ ಸಹಕಾರ ಯೂನಿಯನ್ ಸ್ಥಳೀಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ಸ್ಥಳೀಯ ಪಟ್ಟಣ ಸಹಕಾರ ಬ್ಯಾಂಕು ಸ್ಥಳೀಯ ತಾಲ್ಲೂಕಾ ಮಾರಾಟ ಸಹಕಾರ ಸಂಘ, ಸ್ಥಳೀಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಸ್ಥಳೀಯ ಮಹಿಳಾ ಸಹಕಾರ ಬ್ಯಾಂಕು/ಸಂಘಗಳು ಸ್ಥಳೀಯ ಗ್ರಾಹಕ ಸಹಕಾರ ಸಂಘಗಳು, ಸ್ಥಳೀಯ ಸಹಕಾರ ಸಕ್ಕರೆ ಕಾರ್ಖಾನೆಗಳು, ಸ್ಥಳೀಯ ಹಾಲು ಒಕ್ಕೂಟ, ಸ್ಥಳೀಯ ಪತ್ತಿನ ಸಹಕಾರ ಸಂಘಗಳು, ಸ್ಥಳೀಯ ಸಂಸ್ಕರಣ ಸಹಕಾರ ಸಂಘಗಳು ಸ್ಥಳೀಯ ಸಹಕಾರ ಸಂಘ ಸಂಸ್ಥೆಗಳು ಇತರೇ ಎಲ್ಲಾ ಸೌಹಾರ್ದ ಹಾಗೂ ಸಹಕಾರ ಸಂಸ್ಥೆಗಳು	ರಾಯಚೂರು

ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ನೂತನ ಶಾಖೆ ಉದ್ಘಾಟನಾ ಸಮಾರಂಭ



ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ನೂತನ ಶಾಖೆಯನ್ನು ದಿನಾಂಕ : 22.10.2023ರಂದು (ನಂ. 9, 'ಕೆ' ಬ್ಯಾಕ್, ಅಶೋಕಪುರಂ ಪೋಲೀಸ್ ಸ್ಟೇಷನ್ ಹಿಂಭಾಗ, ಆದಿಚಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು-573023) ಡಾ|| ಲೀಲಾದೇವಿ ಆರ್. ಪ್ರಸಾದ್, ಮಾಜಿ ಸಚಿವರು ಹಾಗೂ ಮಾಜಿ ರಾಜ್ಯ ಸಭಾಸದಸ್ಯರು ರವರು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ಶ್ರೀ ಹೆಚ್.ವಿ. ರಾಜೀವ್ ಅಧ್ಯಕ್ಷರು, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ನಿ., ರವರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ

ಡಾ|| ಎಂ.ವಿ. ಬೃಹದಂಬ, ಬ್ಯಾಂಕಿನ ಮುಖ್ಯ ಪ್ರವರ್ತಕರು ಹಾಗೂ ಮಾಜಿ ಅಧ್ಯಕ್ಷರು, ಮತ್ತು ಶ್ರೀಮತಿ ಡಿ. ಗೌರಮ್ಮ ಬ್ಯಾಂಕಿನ ಪ್ರವರ್ತಕರು ಹಾಗೂ ಮಾಜಿ ಅಧ್ಯಕ್ಷರು, ಹಿರಿಯ ಸದಸ್ಯರಾದ ಹಾಗೂ ಗ್ರಾಹಕರಾದ ಶ್ರೀಮತಿ ಶಾಂತ ಟಿ. ಮತ್ತು ಶ್ರೀಮತಿ ಡಿ.ಇ. ಸುನಂದಮ್ಮರವರಗಳನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಡಾ|| ಡಿ. ಶಿಲಾಕುಮಾರಿ, ಉಪಾಧ್ಯಕ್ಷರಾದ ಶ್ರೀಮತಿ ಕೋಮಲ ಸಿ.ಎಸ್. ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬ್ಯಾಂಕ್ ನಿಶ್ಚಿತ ರೇವಣಿ : ಆರ್‌ಬಿಐ ಹೊಸ ಅಧಿಸೂಚನೆ

ಬೆಂಗಳೂರು : ನಿಶ್ಚಿತ ರೇವಣಿ ಅಥವಾ ಫಿಕ್ಸ್ಡ್ ಡಿಪಾಸಿಟ್‌ಗಳ ವಿಷಯದಲ್ಲಿ ಆರ್‌ಬಿಐ ನಿಯಮಗಳನ್ನು ಪರಿಷ್ಕರಣೆ ಮಾಡಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿದೆ. ಅವಧಿಪೂರ್ವ ಹಿಂಪಡೆಯಬಹುದಾದ ಎಫ್‌ಡಿಗಳ ಮಿತಿಯನ್ನು ಈಗಿರುವ 15 ಲಕ್ಷ ರೂಪಾಯಿಗಳಿಂದ ರೂ.1 ಕೋಟಿ ಹೆಚ್ಚಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಅಂದರೆ ಗ್ರಾಹಕರು ಇನ್ನು ಮುಂದೆ ತಮ್ಮ 1 ಕೋಟಿ ರೂಪಾಯಿವರೆಗಿನ ಎಫ್‌ಡಿಗಳನ್ನು ಅವಧಿಪೂರ್ವ ಹಿಂಪಡೆಯಬಹುದಾಗಿದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಎರಡು ರೀತಿಯ ಎಫ್‌ಡಿಗಳನ್ನು ತೆಗೆದುಕೊಳ್ಳುತ್ತವೆ. ಅವಧಿಪೂರ್ವ ಹಿಂಪಡೆಯಬಹುದಾದ (callable FDs) ಮತ್ತು ಅವಧಿಪೂರ್ವ ಹಿಂಪಡೆಯಲಾಗದ (non-callable FDs) ಹೀಗೆ ಎರಡು ರೀತಿಯ ಎಫ್‌ಡಿಗಳಿವೆ. ಅವಧಿಪೂರ್ವ ಹಿಂಪಡೆಯಬಹುದಾದ ಎಫ್‌ಡಿಗಳ ವಿಚಾರದಲ್ಲಿ ಎಫ್‌ಡಿಯ ಮೆಚ್ಯೂರಿಟಿ ಆಗುವ ಮುನ್ನವೇ ಅದನ್ನು ಹಿಂಪಡೆಯಬಹುದು. ಹಾಗೆಯೇ ಅವಧಿಪೂರ್ವ ಹಿಂಪಡೆಯಲಾಗದ ಎಫ್‌ಡಿಗಳಲ್ಲಿ ಮೆಚ್ಯೂರಿಟಿ ಆಗುವ ಮುನ್ನ ಎಫ್‌ಡಿ ಹಿಂಪಡೆಯಲು ಸಾಧ್ಯವಿಲ್ಲ. ನೀವು ಆರಂಭದಲ್ಲಿ ಎಷ್ಟು ಅವಧಿಗೆ ಎಫ್‌ಡಿ ಮಾಡಿಸಿರುತ್ತೀರೋ ಆ ಅವಧಿ ಮುಗಿದ ಮೇಲೆಯೇ ಅದರಲ್ಲಿನ ದುಡ್ಡು ಹಿಂಪಡೆಯಬಹುದು.

ಈ ಎರಡು ಬಗೆಯ ಎಫ್‌ಡಿಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 26ರ ಆರ್‌ಬಿಐ ನ ಹೊಸ ಅಧಿಸೂಚನೆಯನ್ನು ನೋಡುವುದಾದರೆ - 1. ಅವಧಿಪೂರ್ವ ಹಿಂಪಡೆಯಲಾಗದ ಎಫ್‌ಡಿ ನೀಡುವ ಕನಿಷ್ಠ ಮೊತ್ತವನ್ನು ಹದಿನೈದು ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗೆ ಹೆಚ್ಚಿಸಬಹುದು. ಅಂದರೆ ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತಕ್ಕೆ ವ್ಯಕ್ತಿಗಳಿಂದ ಸ್ವೀಕರಿಸಲಾದ ಎಲ್ಲಾ ದೇಶೀಯ ನಿಶ್ಚಿತ ರೇವಣಿಗಳು ಅವಧಿಪೂರ್ವ ಹಿಂಪಡೆಯುವಿಕೆ

ಸೌಲಭ್ಯವನ್ನು ಹೊಂದಿರುತ್ತವೆ. 2. ಈ ಸೂಚನೆಗಳು ಅನಿವಾಸಿ (ಬಾಹ್ಯ) ರೂಪಾಯಿ (ಎನ್‌ಆರ್‌ಇ) ರೇವಣಿ / ಸಾಮಾನ್ಯ ಅನಿವಾಸಿ (ಎನ್‌ಆರ್‌ಒ) ರೇವಣಿಗಳಿಗೂ ಅನ್ವಯಿಸುತ್ತವೆ. ಈ ಬದಲಾವಣೆಗಳು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುತ್ತವೆ ಮತ್ತು ತಕ್ಷಣದಿಂದ ಜಾರಿಗೆ ಬರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

ಪ್ರಶ್ನೆ : ನಮ್ಮ ಒಬ್ಬ ಸದಸ್ಯರು ತನ್ನ ಸಹೋದರನೊಂದಿಗೆ ಜಂಟಿಯಾಗಿ ಗೃಹ ನಿರ್ಮಾಣ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಾಲದ ಜಂಟಿ ಅರ್ಜಿದಾರ ನಮ್ಮ ಬ್ಯಾಂಕಿನ ಉದ್ಯೋಗಿಯಾಗಿದ್ದು, ಬ್ಯಾಂಕಿನ ಸದಸ್ಯನಾಗಿರುವುದಿಲ್ಲ. ಹೀಗಿರುವಾಗ ಜಂಟಿ ಹೆಸರಿನಲ್ಲಿ ಸಾಲ ಮಂಜೂರು ಮಾಡಬಹುದೇ?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಶಿವಮೊಗ್ಗ

ಉತ್ತರ : ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 60ರ ಪ್ರಕಾರ ಯಾವುದೇ ಸಹಕಾರ ಸಂಘ ತನ್ನ ಸದಸ್ಯರಲ್ಲದವರಿಗೆ ಸಾಲ ನೀಡುವಂತಿಲ್ಲ. ಕಾಯ್ದೆ ಕಲಂ 17(1) (ಎಫ್) ಪ್ರಕಾರ ಪಟ್ಟಣ ಸಹಕಾರ ಬ್ಯಾಂಕ್ ತನ್ನ ನೌಕರರನ್ನು ಸದಸ್ಯರನ್ನಾಗಿ ಸ್ವೀಕರಿಸುವಂತಿಲ್ಲ. ಆದ್ದರಿಂದ ಬ್ಯಾಂಕಿನ ಸದಸ್ಯ ಮತ್ತು ಸದಸ್ಯರಲ್ಲದ ವ್ಯಕ್ತಿಗಳ ಜಂಟಿ ಹೆಸರಿನಲ್ಲಿ ಸಾಲ ನೀಡುವಂತಿಲ್ಲ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬೆಂಗಳೂರಿನ 10 ವರ್ಷದ ವಿಹಾನ್ ತಾಳ್ಮೆ ವಿಹಾನ್ ಲಂಡನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ವರ್ಷದ ಪ್ರತಿಷ್ಠಿತ ವನ್ಯಜೀವಿ ಭಾಯಾಗ್ರಾಹಣ ವಿಭಾಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಭಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದಿದ್ದಾರೆ.
- ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನವರಾತ್ರಿಯ ಆಚರಣೆಯ ಪ್ರಮುಖ ಆಕರ್ಷಣೆಯಾದ ಹುಲಿ ವೇಷ ಕಲೆ ಇಂದಿನ ದಿನಗಳಲ್ಲಿ ಹಲವು ಯುವಕರನ್ನು ಆಕರ್ಷಿಸುತ್ತಿದ್ದು, ಈಗ ದೇಶಾದ್ಯಂತ ಆಕರ್ಷಣೆಯಾಗಿದೆ.
- ಕಾನ್ಪುರದಲ್ಲಿನ ದಶಾನನ್ ದೇವಾಲಯಕ್ಕೆ ದಸರಾ ಸಮಯದಲ್ಲಿ ರಾವಣಾಸುರನನ್ನು ಭಕ್ತಿಯಿಂದ ದೇವರಂತೆ ಪೂಜಿಸಲು ವಿಜಯದಶಮಿಯಂದು ಸಾವಿರಾರು ಜನ ದೇಶದ ವಿವಿಧ ಭಾಗಗಳಿಂದ ಹರಿದು ಬರುತ್ತಾರೆ.
- ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನ ಜಾಗೃತಿ

- ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ರಾಜ್ಯದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.
- ಭಾರತೀಯ ಮೂಲದ ಇಬ್ಬರು ಅಮೆರಿಕನ್ ವಿಜ್ಞಾನಿಗಳಾದ ಅಶೋಕ್ ಗಾಡ್ಗೀಲ್ ಮತ್ತು ಸುಬ್ರಾ ಸುರೇಶ್ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ದೇಶದ ಅತ್ಯುನ್ನತ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
- ಅಮೇರಿಕಾದ ಲೆವಿಸ್ಟನ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದರೆ, 60 ಜನ ಗಾಯಗೊಂಡಿದ್ದು, ನಂತರ ಬಂದೂಕು ಧಾರಿ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿಮಾಡಿವೆ.
- ಒಡಿಶಾದ ನಾಡಿಗನ್ ಗ್ರಾಮದ 14 ವರ್ಷದ ಬಾಲಕಿ ಸುಜಾತಾ ಸೇಫಿ ತನ್ನ ಗಾಯಾಳು ತಂದೆ ಸಂಭುನಾಥ್‌ನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು 35 ಕಿ.ಮೀ ಟ್ರಾಲಿ ರಿಕ್ವಾವನ್ನು ತುಳಿದಿರುವ ಘಟನೆ ವರದಿಯಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಮಹಾಮಂಡಳಕ್ಕೆ ಧನ್ಯವಾದಗಳು : ನಮ್ಮ ಮಹಾಮಂಡಳವು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅಗತ್ಯವಿರುವ ಹಲವಾರು ಶಿಕ್ಷಣ-ತರಬೇತಿ, ವಿಚಾರ ಸಂಕರಣಗಳನ್ನು ನಿಯಮಿತವಾಗಿ ಏರ್ಪಡಿಸುತ್ತಿರುವುದಕ್ಕೆ ಧನ್ಯವಾದಗಳು. ಇದರಿಂದ ನಮ್ಮ ಅನೇಕ ಗೊಂದಲಗಳು, ಸಮಸ್ಯೆಗಳನ್ನು ನಿವಾರಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತಿದೆ.

► ಆಶಾಲತಾ ಸುರೇಶ್, ತುಮಕೂರು

ಕನ್ನಡಿಗರೆಂಬುದು ನಮ್ಮ ಹೆಮ್ಮೆ : ದಾವಣಗೆರೆ - ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಇಸ್ರೋದ ವಿಜ್ಞಾನಿ ಡಾ. ದಾರುಕೇಶ್ವರ ಅವರು ನಮ್ಮ ವಿಜ್ಞಾನಿಗಳು ಏನನ್ನೂ ಸಾಧಿಸಬಲ್ಲರು ಎಂಬುದು ಚಂದ್ರಯಾನದ ಮೂರರ ಯಶಸ್ಸಿನಿಂದಾಗಿ ವಿಶ್ವಕ್ಕೆ ಅರಿವಾಗಿದೆ ಎಂದು ಹೇಳಿರುವುದು ಹೆಮ್ಮೆಯಂಟು ಮಾಡಿದೆ. ಇವರು ಕನ್ನಡಿಗರೆಂಬುದು ನಮ್ಮ ಹೆಮ್ಮೆ.

► ಮುರುಗೇಶ್ ಬಿ.ಎಂ., ದಾವಣಗೆರೆ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.